



ಚುಕ್ಕೆ ರಾಟವಾಳ

ಗೌರಿಹಕ್ಕಿ ಎಂದೂ ಕರೆಯಲ್ಪಡುವ ಗುಬ್ಬಿಚ್ಚಿ ಗಾತ್ರದ ಈ ಹಕ್ಕಿಗಳು ನೂರಾರು ಸಂಖ್ಯೆಗಳಲ್ಲಿ ಹಿಂಡುಹಿಂಡಾಗಿ ಆಹಾರಕ್ಕಾಗಿ ಅಲೆದಾಡುತ್ತಿರುತ್ತವೆ. ಹಾಗೆ ಅಲೆದಾಡುವಾಗ ಸಣ್ಣದಾಗಿ ಶಿಲೆ ರೂಪದಲ್ಲಿ ಇವು ಹೊರಡಿಸುವ ಧ್ವನಿಯು ಸನಿಹದಿಂದ ಕೇಳಿದರೆ ಜಿಂಗಲ್ ಹಾಡಿನಂತೆ ಕೇಳಿಸುತ್ತದೆ.

4 ರಿಂದ 5 ಇಂಚುಗಳಷ್ಟು ಉದ್ದವುಳ್ಳ ಇವು ಉಷ್ಣವಲಯದ ಬಯಲು ಮತ್ತು ಹುಲ್ಲುಗಾವಲುಗಳಲ್ಲಿ ಹೆಚ್ಚು ಕಂಡುಬರುತ್ತವೆ ಮತ್ತು ಗುಮ್ಮಟಾಕಾರದ ಗೂಡುಗಳನ್ನು ನಿರ್ಮಿಸಿ ಮೊಟ್ಟೆಗಳನ್ನಿಟ್ಟು ಮರಿಮಾಡುತ್ತವೆ. ಅನೇಕ ಮೌಢ್ಯಗಳಿಂದಾಗಿ ಸ್ವಚ್ಛಂದವಾಗಿ ಹಾರಬೇಕಾದ ಈ ಹಕ್ಕಿಯನ್ನು ಹಿಡಿದು ಮನೆಯಲ್ಲಿ ಪಂಜರದ ಪಕ್ಷಿಯಾಗಿ ಸಾಕುವವರೇ ಹೆಚ್ಚು. ಸಾಕಷ್ಟು ಸಂಖ್ಯೆಯಲ್ಲಿದ್ದರೂ ಕಡಿಮೆ ಕಾಳಜಿಯ ಹಕ್ಕಿಯೆಂಬ ಹಣೆಪಟ್ಟಿ ಇದಕ್ಕಿದೆ.

—ಪ.ನಾ.ಹಳ್ಳಿ ಹರೀಶ್‌ಕುಮಾರ್



ಬಣ್ಣದ ಮರಿಗಳು

ಊರಿನಲ್ಲಿ ಕೊಳಚೆ, ಕೊಳಚೆ ಇದ್ದಲ್ಲಿ ಹಂದಿ... ಈ ಮಾತು ಜನಜನಿತ. ಸಾಕು ಹಂದಿಗಳಲ್ಲಿ ಎರಡು ಬಣ್ಣ. ಅವು ಬಿಡಾಡಿ ಬಿಟ್ಟ ಗಾಢ ಬೂದು—ಕರಿ ಬಣ್ಣದ ಹಂದಿ. ಕೂಡಿಟ್ಟು ಸಾಕುವ ಬಿಳಿ ಹಂದಿಗಳು. ಕೆಲವೊಮ್ಮೆ ವಂಶವಾಹಿಯ ಏರುಪೇರಿನಿಂದಾಗಿ ಬಣ್ಣ ಭಿನ್ನವಾಗುವ ಸಾಧ್ಯತೆ ಇದೆ. ಈ ಚಿತ್ರದಲ್ಲಿ ಕಾಣುತ್ತಿರುವ ಹಂದಿಗಳು ದಾವಣಗೆರೆಯಲ್ಲಿ ಕಂಡುಬಂದವು. ಕಂದು ಬಣ್ಣದ್ದಾಗಿದ್ದು, ಮೈಮೇಲೆ ಗಾಢ ಕಂದು ಬಣ್ಣದ ಪಟ್ಟಿಗಳನ್ನು ಹೊಂದಿವೆ. ಪ್ರಕೃತಿಯಲ್ಲಿನ ಜೀವ ವೈವಿಧ್ಯಕ್ಕೆ ಎಲ್ಲೆಯುಂಟೆ?

—ಎಸ್. ಶಿಶುಪಾಲ, ದಾವಣಗೆರೆ

ಬಳ್ಳಿಯ ಅಸ್ಥಿಪಂಜರ

'ಅಲ್ಲೊಂದು ದಷ್ಟಪುಷ್ಟವಾದ ಮರವಿತ್ತು. ಅಷ್ಟೇ ಗಟ್ಟಿಮುಟ್ಟಾಗಿದ್ದ ಬಳ್ಳಿಯೊಂದು ಆ ಮರವನ್ನು ಅಪ್ಪಿ ಮುಗಿಲತ್ತ ಸಾಗಿತ್ತು. ಅಜಾನಕ್ಕಾಗಿ ಆ ಮರ ಜೀವ ಕಳೆದುಕೊಂಡಿತ್ತು. ಜೀವ ಜಾರಿದ ಬಳಿಕ ಮರವು ಒಣಗಿ ಗೆದ್ದಲ ಹಿಡಿದು ನೆಲಕ್ಕುರುಳಿತ್ತು. ಆದರೆ ಆ ಮರಕ್ಕೆ ಹಬ್ಬಿದ್ದ ಬಳ್ಳಿ ಮಾತ್ರ ಹಾಗೆಯೇ ಗಟ್ಟಿಯಾಗಿ ನೆಲೆಯೂರಿತ್ತು.'...

ಇದಿಷ್ಟು ಈ ಚಿತ್ರದಲ್ಲಿ ಕಾಣುತ್ತಿರುವ ಬಳ್ಳಿಯೊಂದರ ಕುರಿತ ಸಾರಂಶ. ಪೊಳ್ಳಿನ ಆಕೃತಿಯಲ್ಲಿ ಕಾಣುತ್ತಿರುವ ಈ ಬಳ್ಳಿಯು ಕಾಣುತ್ತಿರುವುದು ಯಲ್ಲಾಪುರ ತಾಲ್ಲೂಕಿನ ವಜ್ರಕೆಯ ಸರ್ವೋದಯ ಪೌಢಶಾಲೆ ಬಳಿ. ಶಾಲೆಯ ಹಿಂದಿನ ಬೆಟ್ಟದಲ್ಲಿ ಬಹಳ ವರ್ಷಗಳಿಂದ ಬೆಳೆದ ಬಳ್ಳಿಯು ಭೂಮಿ ಹೊರತಾಗಿ ಬೇರಾವುದರ ಆಸರೆಯಿಲ್ಲದೆ ದೃಢವಾಗಿ ನಿಂತಿದೆ. ಮರವನ್ನೇ ತಬ್ಬಿ ಬೆಳೆದ ಬಳ್ಳಿಯು ಮರವಿಲ್ಲದೇ ಅನಾಥವಾಗಿ ಮುಗಿಲಿನತ್ತರಕ್ಕೆ ಮುಖಮಾಡಿ ಅಸ್ಥಿಪಂಜರದಂತೆ ನಿಂತಬಗೆ ಕುತೂಹಲಕಾರಿ.

—ದತ್ತಾತ್ರೇಯ ಭಟ್ಟ, ಕಣ್ಣಪಾಲ

